



Date: 05th September, 2019

The General Manager
Department of Corporate Services
BSE Limited
New Trading Ring,
Rotunda Building, 1st Floor,
P.J Towers, Dalal Street,
Fort, Mumbai - 400 001
Scrip Code: 532820

The Manager
Listing Department
National Stock Exchange of India Limited
Exchange Plaza, Plot No. C/1, G-Block,
Bandra-Kurla Complex, Bandra (East)
Mumbai - 400 051
Symbol: ELAND

Sub: Newspaper Publication - Notice of Annual General Meeting and Cut Off Date.

Dear Sir / Madam,

We enclose herewith copies of the public notice of the Annual General Meeting and Cut Off Date published on 05th September, 2019 in "Financial Express", in English language and in "Vartha Bharati", Karnataka Editions, in Kannada language.

This is for your information and records.

Thanking you.

For E-LAND APPAREL LIMITED

JAEHO SONG
MANAGING DIRECTOR
DIN: 7830731



Add: No. 2105 Block 2 Shobha Classic Apartments,
Haralur Main Road, Near Ozone Residenza,
Bangalore South, Bengaluru 560102

Sebi chief Tyagi moots single platform for Gilts, corporate bonds

PRESS TRUST OF INDIA
Mumbai, September 4

CAPITAL MARKETS REGULATOR Sebi on Wednesday called for "unification" of the corporate bond market with the more widely-traded government securities market to make it easier for investors to enter and exit the market.

Sebi chairman Ajay Tyagi said the corporate bond market, where issuances have plateaued in the past three years, can play an important role in pushing economic growth given the handicaps in the banking system. "There is a need for seamless transmission of information from G-secs to the corporate bond market... there is a need for unification of both," Tyagi said at an event organised by Assocham here. "One of the ways to achieve this can be the unification of G-secs and corporate bond markets, wherein trading, clearing and settlement can take place on one platform backed by an ecosystem that allows seamless transfer of G-secs and corporate bond holdings," Tyagi said.

Following the government movement on providing credit enhancement for corporate bonds, he said generally the lower-rated companies, especially from the infrastructure



sector, get impacted as investors prefer only higher-rated paper.

Tyagi also called for bringing down the bond issuance cost, which is very high now, and pointed out that creating the dividend redemption reserve alone results in up to 50% of the costs. Another way to lower the cost is to shift the payments to unified payments interface.

Calling for innovations, he said there is also a need for different types of corporate bond offerings, as at present issuers are only offering "vanilla" paper. Reeling out data, Tyagi said the market has gained "significant traction" over the past years, as funds raised from the market touched ₹6.5 lakh crore, or 1.6% of GDP, in FY19 from ₹3.7 lakh crore, or 1.3% of GDP, in FY13. However, over the past three of the six years, there has been a plateauing of issues at ₹6.4 lakh crore per year, he said.

Sebi rejigs primary market advisory panel

PRESS TRUST OF INDIA
New Delhi, September 4

SEBI HAS RECONSTITUTED its Primary Market Advisory Committee (PMAC) that advises it on policy framework and development of initial public offerings (IPO) and other such segments.

The 23-member panel is chaired by TV Mohandas Pai, chairman of the Manohar Global Education Services, according to the Securities and Exchange Board of India (Sebi).

The other members of the panel include BSE MD and CEO Ashish Chauhan, HDFC vice-chairman and CEO Keki Mistry, NSE MD and CEO Vikram Limaye, E&Y partner Deloitte, Prime Database chief Prithvi Haldea and Nova Dhruva Capital founder & CEO Sunil Sanghai.

The panel also has representatives from Sebi, RBI, and finance and corporate affairs ministries. Sebi's whole-time member Ananta Barua, its executive director Amarjeet Singh, chief general manager Jeevan Sonparat and RBI chief general manager SK Kar are part of the panel. Other members of the committee include Abhilash Kozhikkode; Ramesh Prinnivasan, MD & CEO, Kotak Investment Banking; Prafulla P Chhajed, president, ICICI; and Ranjeet Pandey, president, ICICI.

NMDC Limited
(A Government of India Enterprise)
Kumaraswamy Iron Ore Mine, P.O. Donimalai Township,
Taluk: Sandur, District: Ballari Karnataka, Pin code: 583118

OPEN TENDER NOTIFICATION

Sealed tenders in two bid system are invited from the competent and experienced bidder for the following works:

Tender No. & Name of Work	Estimated Cost & EMD (₹)	Sale/Download period From To
CE/W/13(564)/2019 wide Date of notification 05.09.2019 "Annual Repair and Maintenance of Sewerage System in DTS for the year 2019-20" with Completion period 12 (Twelve) Months	70.42 Lakhs ----- 70,42,000/-	09.09.2019 To 08.10.2019
CE/W/6(40)/2019 wide Date of notification 05.09.2019 "Maintenance of Railway Loading Lines (DiOM NO.5 & 6) belonging to NMDC Ltd at DiOM RNJP Railway Yard for the year 2020" with Completion period 12 (Twelve) Months (Including Monsoon period)	25.94 Lakhs ----- 25,95,000/-	11.09.2019 To 10.10.2019
CE/W/15(89)/2019 wide Date of notification 05.09.2019 "Civil works for Water Harvesting Pond at B-Block of KIOM" with Completion period 04 (Four) Months (Excluding Rainy Season from July to October)	41.36 Lakhs ----- 41,36,200/-	12.09.2019 To 11.10.2019

For accessing the tender document or download from NMDC Limited website <https://www.nmdc.co.in/nmcdctender/default.aspx>. For any clarification/bidders may contact DGM (Civil), by mailing to dgmcivil@nmcdco.in or by fax message to 08395274644. For and on behalf of NMDC Limited DGM(Civil)
Date: 05.09.2019

Rohit Ferro-Tech Limited
Regd. Office: 35, Chittaranjan Avenue, Kolkata - 700 012
Phone No.: +91 33 2211 0225, E-mail: cs@rohitferrotech.com
Corporate Office: SKP House, 132A, S. P. Mukherjee Road, Kolkata - 700 026
Phone No.: +91 33 4016 8000/8100; Fax: +91 33 4016 8107
CIN: L27104WB200PLC091629, website: www.rohitferrotech.com

NOTICE OF ANNUAL GENERAL MEETING AND E-VOTING INFORMATION

Notice is hereby given that the 19th Annual General Meeting to be held on Wednesday, 25th September, 2019 at 11:00 a.m. at "Rotary Sadan", 94/2, Chowringhee Road, Kolkata - 700 020 to transact the businesses as set out in the Notice convening the said meeting.

The Company has on 31st August, 2019, completed the dispatch of the physical copies of the Annual Report for the year ended 31st March, 2019, along with the Notice, Attendance Slip and Proxy Form to the members who have not registered their e-mail address and on 3rd September, 2019, sent the same, through electronic means to the members whose e-mail IDs are registered with the Company/Depository Participants for communication purposes.

In terms of Section 108 of the Companies Act, 2013 and Rule 20 of the Companies (Management and Administration) Rules, 2014 and Regulation 44 of the SEBI (Listing Obligations and Disclosure Requirements) Regulations, 2015 as amended, the Company is pleased to provide e-voting facility to its members enabling them to cast their vote electronically for all the resolutions as set out in the AGM Notice dated 14th August, 2019. The Company has availed the remote e-voting services as provided by Central Depository Services (India) Limited (CDSL). The Board of Directors of the Company has appointed M/s. K. C. Dhruva & Co. (Prop. Mr. K. C. Dhruva), Practising Company Secretary, Kolkata, as scrutinizer for conducting the remote e-voting process in a fair and transparent manner. The voting rights of members shall be as per the number of equity shares held by the members as on the cut-off date which is 18th September, 2019. The Notice along with Annual Report has been sent to all the members, whose names appeared in the Register of Member/Record of Depositories as on 23rd August, 2019. All the members are informed that:

- The cut-off date for determining the eligibility to vote by electronic means is Wednesday, 18th September, 2019.
- The remote e-voting shall commence from Sunday, 22nd September, 2019 at 9:00 a.m. and shall end on Tuesday, 24th September, 2019 at 5:00 p.m.
- Any person who acquires shares on the Company and becomes the member of the Company after dispatch of the notice and holds shares as of the cut-off date i.e. 18th September, 2019, may obtain the login ID and password by sending a request at helpdesk.evoting@cdsindia.com or issuer/RTA. However, if a person is already registered with CDSL for remote e-voting then he/she can use his/her existing user ID and password for casting his/her vote.
- Member may note that:
 - The facility for voting through ballot paper shall be made available at the AGM.
 - The members who have cast their vote by remote e-voting prior to the AGM may also attend the AGM but shall not be entitled to cast their vote again.
 - The Chairman shall, at the AGM, at the end of discussion on the resolutions on which voting is to be held, allow voting with the assistance of scrutinizer, by use of "Ballot Paper" for all those members who are present at the AGM but have not cast their votes by availing the remote e-voting facility.
 - The notice shall be displayed on the website of the company i.e., www.rohitferrotech.com and on the website of CDSL, www.evotingindia.com.

In case of any queries, you may refer to the Frequently Asked Questions (FAQs) for members and e-voting user manual for members available at the download section of www.evotingindia.com or write an email at helpdesk.evoting@cdsindia.com or contact to Mr. Moloy Biswas: Unit No. -A1 (II) & A1 (III), Block - A, 1st Floor, 22 Camac Street (Abanindranath Thakur 82nd), Kolkata - 700 016 at the designated email ID: moloy@cdsindia.com and telephone no. 9073960266.

By Order of the Board
For Rohit Ferro-Tech Limited
Sd/-
Anil Prasad Shaw
Place: Kolkata
Date: 4th September, 2019
(Company Secretary & Compliance Officer)

E-Land Apparel Ltd.
Registered Office: 102B, Sri Vinayaka Hind Estate, Singasandra Near Dakshin Honda Showroom House Road, Bangalore 560066, Karnataka, India Website: www.elandapparel.com
No. +91-22-40972600 Fax: +91-22-40972601 CIN NO. L17110KA1997PLC120558

NOTICE

The notice is hereby given that the 22nd Annual General Meeting ("AGM") of the Company will be held on Thursday 25th September, 2019 at 11:00 A.M. at #16/2B, Sri Vinayaka Hind Estate, Singasandra Near Dakshin Honda Showroom House Road, Bangalore KA 560066, to transact the businesses, as set out in the Notice of AGM. The electronic copies of the Notice of AGM and Annual Report for FY 2018-19 have been sent to all the members whose email IDs are registered with the RTA/Depository Participant(s). The same is also available on the Company's website <http://www.elandapparel.com>.

Physical copies of the Notice of AGM and Annual Report for FY 2018-19 have been sent to all other members at their registered address in the permitted mode.

The dispatch of Notice of AGM and Annual Report in physical mode and sending the Annual Report through email has been commenced on 01st September, 2019.

Members holding shares either in physical form or in dematerialized form, as on the cut-off date of 19th September, 2019 may cast their vote electronically on the Ordinary / Special Business as set out in the Notice of AGM through electronic voting system of NSDL from a place other than venue of AGM ("remote e-voting"). All the members are informed that:

- The Ordinary and the Special Business as set out in the Notice of AGM may be transacted through voting by electronic means.
- The remote e-voting shall commence on Sunday on 22nd September, 2019 (09:00 AM).
- The remote e-voting shall end on Wednesday on 25th September, 2019 (05:00 PM).
- The cut-off date for determining the eligibility to vote by electronic means or at the AGM is September 19th, 2019.
- Any person, who acquires shares of the Company and become member of the Company after dispatch of the Notice of AGM and holding shares as of the cut-off date i.e. September 19th, 2019 may obtain the login ID and password by sending a request to RTA.

Members may note that:

- The remote e-voting module shall be disabled by the NSDL after the aforesaid date and time for voting and once the vote on a resolution is cast by the member, the member shall not be allowed to change it subsequently;
- The facility for voting through Ballot Paper shall be made available at the AGM;
- The members who have cast their vote by remote e-voting prior to the AGM may also attend the AGM but shall not be entitled to cast their vote again;
- A person whose name is recorded in the register of members or in the register of beneficial owners maintained by the depositories as on the cut-off date shall be entitled to avail the facility of remote e-voting as well as voting at the AGM through ballot paper.

The notice of AGM is available on the Company's website <http://www.elandapparel.com> and also on the NSDL's website <https://www.evotingindia.com>, and in case of queries, members may refer to the Frequently Asked Questions (FAQs) for members and e-voting user manual for members at the Help Section of NSDL or Company as given below.

NSDL Contact: For E-Land Apparel Limited:
Email ID: evoting@nsdl.co.in
Contact Person: Mr. JAE HO SONG, Managing Director
Email ID: investor@elandapparel.com / Telephone No. 080-42548800
Address: No. 2105 Block 2 Shreeja Class Apartment, Haralur Main Road Near Ozvinge, Bangalore South, Bengaluru 560102.

By Order of the Board of Directors
Sd/-
Mr. JAE HO SONG
Managing Director
DIN: 07830731

Date: 04th September, 2019
Place: Bangalore

GLOBALSPACE TECHNOLOGIES LIMITED
Registered Office: 605, 6th Floor, B-Wing, Rupa Soltare Building, Millennium Business Park Navi Mumbai Thane - 400710 Phone: 022-49452015 Email ID: investors@globalspace.in Website: www.globalspace.in CIN NO.: L64201MH2010PLC211219

NOTICE

The notice is hereby given that the 9th Annual General Meeting ("AGM") of the GlobalSpace Technologies Limited will be held on Friday on 27th September, 2019 at 3:00 P.M. at Ramada Hotel Navi Mumbai, 156, Millennium Business Park, MIDC, Sector 2, Mahape, Navi Mumbai - 400710 to transact the business, as set out in the Notice of AGM. The electronic copies of the Notice of AGM and Annual Report for FY 2018-19 have been sent to all the members whose email IDs are registered with the Company/Depository Participant(s). The same is also available on the Company's website www.globalspace.in. The Physical copies of the Notice of AGM and Annual Report for FY 2018-19 have been sent to all other members at their registered address in the permitted mode. The dispatch of Notice of AGM and Annual Report in physical mode and sending the Annual Report through email has been completed on 3rd September 2019. Members holding shares either in physical form or in dematerialized form, as on the cut-off date of Friday 20th September 2019 may cast their vote electronically on the Ordinary / Special Business as set out in the Notice of AGM through electronic voting system of CDSL from a place other than venue of AGM ("remote e-voting"). All the members are informed that:

- The Ordinary and the Special Business as set out in the Notice of AGM may be transacted through voting by electronic means.
- The remote e-voting shall commence on Monday on 23rd September, 2019 (09:00 AM).
- The remote e-voting shall end on Thursday on 26th September, 2019 (05:00 PM).
- The cut-off date for determining the eligibility to vote by electronic means or at the AGM is Friday 20th September 2019.
- Any person, who acquires shares of the Company and become member of the Company after dispatch of the Notice of AGM and holding shares as of the cut-off date i.e. Friday 20th September 2019 may obtain the login ID and password by sending a request at following email ids:
 - cs@globalspace.in
 - helpdesk.evoting@cdsindia.com
 - suman.shetty@indintime.co.in

Members may note that:

- The remote e-voting module shall be disabled by the member, the NSDL shall not be allowed to change it subsequently; and once the vote on a resolution is cast by the member, the member shall not be entitled to cast their vote again;
- The facility for voting through Ballot Paper shall be made available at the AGM;
- The members who have cast their vote by remote e-voting prior to the AGM may also attend the AGM but shall not be entitled to cast their vote again;
- A person whose name is recorded in the register of members or in the register of beneficial owners maintained by the depositories as on the cut-off date shall be entitled to avail the facility of remote e-voting as well as voting at the AGM through ballot paper.

The notice of AGM is available on the Company's website www.globalspace.in and also on the CDSL website <https://www.evotingindia.com>, and in case of queries, members may refer to the Frequently Asked Questions (FAQs) for members and e-voting user manual for members at the Help Section of the Company, www.evotingindia.com, or contact Ms. Swati Arora, Company Secretary and Compliance officer of the Company, Email id: cs@globalspace.in

For GlobalSpace Technologies Limited
Sd/-
Swati Arora
Company Secretary & Compliance Officer
Membership No.: AA4529

RELIGARE ENTERPRISES LIMITED
Regd. Office: 2nd Floor, Rajlok Building, 24, Nehru Place, New Delhi - 110 019
CIN: L74999DL1984PLC146935
Phone: +91-11-4627 2400, Fax No.: +91-11-4627 2447
Website: www.religare.com / email: investorservices@religare.com

NOTICE OF THE 35th ANNUAL GENERAL MEETING, REMOTE E-VOTING AND BOOK CLOSURE INFORMATION

NOTICE is hereby given that the 35th Annual General Meeting (hereinafter called as "AGM") of Religare Enterprises Limited ("Religare") will be held on **Thursday, September 26, 2019** at 4:00 P.M. at Sri Sathya Sai International Centre, Pragati Vihar, Lodhi Road, New Delhi - 110023 to transact the businesses as set out in the Notice of the said AGM dated August 08, 2019. Date of completion of dispatch of Notice of AGM was September 01, 2019.

Members are hereby further informed that the Notice of AGM is available on the website of the Company that is www.religare.com and also on the website of the AGM that is <https://evoting.karvy.com>. Members, who do not receive or notice of AGM and Annual Report, may download it from the Company's website or may request for a copy of the same by writing to Ms. Reena Jayara, Company Secretary of the Company. The required documents pertaining to the items of business to be transacted at in the said AGM are open for inspection at the registered office of the Company on all working days (except Saturday & Sunday) upto the date of AGM & at the place of AGM.

REMOTE E-VOTING:

Pursuant to Section 108 of Companies Act, 2013 read with Rule 20 of the Companies (Management and Administration) Rules, 2014, Regulation 44 of SEBI (Listing Obligations and Disclosure Requirements) Regulations, 2015 & Secretarial Standard-2 on General Meetings issued by Institute of Company Secretaries of India ("ICSI"), the Company is pleased to provide its members the facility to cast their votes electronically from a place other than the venue of the AGM ("remote e-voting") on each item as set forth in the Notice of AGM through Karvy Fintech Private Limited via "https://evoting.karvy.com". However, remote e-voting is optional.

All Members are hereby informed that:

- The remote e-voting shall commence from Monday, September 23, 2019 (9:00 A.M. IST) and ends on Wednesday, September 25, 2019 (5:00 P.M. IST).
- The remote e-voting shall not be allowed beyond Wednesday, September 25, 2019 (5:00 P.M. IST).
- The cut-off date for determining the eligibility to vote by the members shall be Thursday, September 19, 2019 ("Cut-off Date"). Due to non-payment of dividend by the Company for last two years on 0.01% 2,50,00,000 Non-cumulative Non-convertible Redeemable Preference Shares ("Preference Shares") of face value of Rs.10/- (Rupees Ten) each, the shareholders holding aforesaid Preference Shares of the Company as on Cut-off Date will also be entitled to vote on the resolutions mentioned in the Notice in proportion to the Preference Shares held by them.
- Facility for voting through Ballot paper shall also be made available at the venue of the AGM. Members attending the meeting, who have not casted their vote by remote e-voting, shall be eligible to exercise their right at the AGM.
- Members who have casted their vote by remote e-voting may attend the AGM but shall not be entitled to cast their vote again at the AGM.
- Any person who have acquired shares after the dispatch of the notice of AGM and holds shares as on Cut-off date i.e. Thursday, September 19, 2019 may obtain the user id & password by contacting Mr. S V Raju of Karvy Fintech Private Limited at +91 40 67162222 or at 1800 345 4001 (Toll Free). If the member is already registered with Karvy e-voting platform then he can use his existing User ID & Password for casting the vote through remote e-voting.
- Persons whose name is recorded in the Register of Members or in the Register of Beneficial owners, maintained by the Depositories as on Cut-off date i.e. Thursday, September 19, 2019 only, shall be entitled to avail the facility of remote e-voting or voting through Ballot paper at the AGM.
- In case of any queries, any members who have grievances connected with the voting including e-voting, can contact Mr. S V Raju, Deputy General Manager, Karvy Fintech Private Limited, Karvy Selenium Tower B, Plot 31-32, Gachibowli, Financial District, Nanakramdga, Hyderabad - 500032 at +91 40 67162222 or at 1800 345 4001 (Toll Free) or email at einward.ris@karvy.com or investorservices@religare.com.

BOOK CLOSURE:

Notice is also hereby given that pursuant to Section 91 of the Companies Act, 2013 read with Rule 10 of the Companies (Management and Administration) Rules, 2014 the Register of Members and Share Transfer Books of the Company will remain closed from Friday, September 20, 2019 to Thursday, September 26, 2019 (both days inclusive).

By Order of the Board of Directors
For Religare Enterprises Limited
Sd/-
Reena Jayara
Company Secretary
Membership No. - ACS 19122

Date: 04.09.2019
Place: New Delhi

Sensex, Nifty regain footing; metal, banking stocks lead

PRESS TRUST OF INDIA
Mumbai, September 4

INDIAN EQUITY BENCHMARKS Sensex and Nifty on Wednesday recovered from the massive losses logged in the previous session after investors lapped up metal and banking counters, tracking positive global sentiment.

Indian stocks showed some resilience while overcoming volatility as investors brushed aside deep concerns over the country's economic health and instead looked to positive global factors for further cues. After swinging 367 points in a highly volatile session, the 30-share index ended 161.83 points, or 0.44%, higher at 36,724.74. It hit an intra-day high of 36,776.31 and low of 36,409.54.

The broader Nifty - after opening on a flat note in the morning - traded in the range of 10,858.75 and 10,746.35 during the session. It finally ended the day with 46.75 points, or 0.43%, gains at 10,844.65.

The Sensex rise was driven by metal, banking, telecom and IT stocks amid some positive news coming from Hong Kong.

Of the 30 Sensex constituents, 18 stocks closed in the green and 12 in the red. Top gainers on the Sensex were: Bharti Airtel, SBI, Tata Steel, Vedanta, NTPC, HDFC Bank, HCL Tech, ONGC, ICICI Bank and L&T - rising up to 2.97%.

LOKESH MACHINES LIMITED
Regd. Office: B-29 SE E Block, 1st Floor, B-29, Naraina, New Delhi - 110 028
CIN: L24922DL1999PLC054135
Website: www.lokeshmachines.com

NOTICE OF THE 35th ANNUAL GENERAL MEETING, E-VOTING INFORMATION AND BOOK CLOSURE

Notice is hereby given that the 35th Annual General Meeting (AGM) of the Members of the Company will be held on Friday, the 27th September 2019 at 10.00 A.M at Jubilee Hills International Centre, Near Jubilee Hills Check Post, Road No. 14, Hyderabad- 500 033, Telangana to transact the Ordinary Business and Special Business as set out in the Notice of AGM.

Electronic Copies of the Notice of AGM and Annual Report for 2019 have been sent to all members whose Email IDs are registered with the Depository Participants. Physical copies of the Annual Report for 2019 including the notice of AGM have been sent to all other members at their registered address in the permitted mode. The aforesaid documents are also available on the Company's website www.lokeshmachines.com.

Pursuant to Section 91 of the Companies Act, 2013 and Regulation 42 of SEBI (Listing Obligations & Disclosure Requirements), 2015 we hereby inform you that the Register of members and Share transfer Books of the Company will remain closed from 21st September, 2019 to 27th September, 2019 (Both days Inclusive) for the purpose of AGM of the Company.

Notice is hereby also given that pursuant to the provisions of Section 108 of the Companies Act, 2013 read with Rule 20 of the Companies (Management and Administration) Rules, 2014 including amendments, if any and Regulation 44 of SEBI (Listing Obligations & Disclosure Requirements), 2015, Company is providing E-Voting facility for voting electronically for all the resolutions set forth in the notice of AGM. The Company has engaged the service of KARVY FINTECH PVT LTD as the agency to provide E-voting facility to the members. The Company has appointed Mr. L.V. Reddy, Practising Company Secretary as scrutinizer to scrutinize the e-voting process in a fair and transparent manner.

The E-voting facility will commence on 24th September, 2019 at 9:00 A.M. and ends on 26th September, 2019 at 5:00 P.M. The remote E-Voting shall not be allowed beyond the said date and time. Members whose name appears in the Register of members/beneficial Owners as on the Cut-off date i.e. 20th September, 2019 only shall be entitled to avail the facility of e-voting. The facility of voting through Ballot paper shall be made available at the AGM.

However, members can opt only for one mode of voting i.e. either electronic mode or the Ballot papers, a member may participate in the AGM even after exercising his right to vote through electronic voting but shall not be entitled to cast his vote again at the AGM.

Any members who acquires shares and becomes members of the Company after dispatch of the notice and holding shares as on the Cut-off date i.e. 20th September, 2019 may obtain the login id and password by sending a request to evoting@karvy.com For grievances related to voting, members can write to evoting@karvy.com or anand.n.k@karvy.com

Place: Hyderabad
Date: 04th September, 2019

For Lokesh Machines Limited
Sd/-
Matru Prasad Mishra
Company Secretary

ICICI Prudential Asset Management Company Limited
Corporate Identity Number: U99999DL1993PLC054135

Registered Office: 12th Floor, Narain Manzil, 23, Barakhamba Road, New Delhi - 110 001.
Corporate Office: One BKC, 13th Floor, Bandra Kurla Complex, Mumbai - 400 051.
Tel.: +91 22 2652 5000, Fax: +91 22 2652 8100, Website: www.iciciprurfund.com, Email id: enquiry@icicipruamc.com

Central Service Office: 2nd Floor, Block B-2, Nirlon Knowledge Park, Western Express Highway, Goregaon (E), Mumbai - 400 063. Tel.: 022 2685 2000 Fax: 022 26868313

Notice-cum-Addendum to the Scheme Information Document (SID) and Key Information Memorandum (KIM) of ICICI Prudential Exports and Services Fund (the Scheme).

NOTICE is hereby given that the Trustees of ICICI Prudential Mutual Fund (the Fund) have approved following change in benchmark of the Scheme, with effect from September 09, 2019.

Existing Benchmark	Revised Benchmark	Rationale
Nifty Services Sector TRI	S&P BSE 500 TRI	S&P BSE 500 TRI is designed to be a broad representation of the Indian market, consisting of the top 500 companies listed at BSE Ltd. The Index covers all major industries in the Indian Economy with predominant exposure to exports and services sectors. Thus, the Index would be a suitable benchmark for the scheme.

Investors are requested to take a note of the above change.

All the other provisions of the SID and KIM of the Scheme, except as specifically modified herein above remain unchanged.

This Notice-cum-Addendum forms an integral part of the SID and KIM of the Scheme, as amended from time to time.

For ICICI Prudential Asset Management Company Limited
Sd/-
Place: Mumbai
Date : September 4, 2019
Authorised Signatory

No. 003/09/2019

To know more, call 1800 222 999/1800 200 6666 or visit www.iciciprurfund.com

As part of the Go Green Initiative, investors are encouraged to register/update their e-mail id and mobile number with us to support paper-less communications.

To increase awareness about Mutual Funds, we regularly conduct Investor Awareness Programs across the country. To know more about it, please visit <https://www.iciciprurfund.com> or visit AMFs website <https://www.amfiindia.com>

Mutual Fund investments are subject to market risks, read all scheme related documents carefully.

CIN NO L74899DL1990PLC041790

LT Foods Ltd.

Regd. Office:-Unit No. 134, 1st Floor, Rectangle-1, Saket District Center, New Delhi-110 010
Corporate Office:-4th Floor, MVL I-Park, Sector-15, Gurugram-122 001, Haryana
Website:-www.ltgroup.in, Telefax:- +91-11-26859344, Email:-ir@ltgroup.in

NOTICE

Notice is hereby given that the 29th Annual General Meeting of the Company will be held on Monday, September 30, 2019 at 12 noon, at Siri Fort Auditorium, August Kranti Marg, New Delhi-110049

In terms of provisions of Section 91 of the Companies Act, 2013, the Register of Members and Share Transfer Book of the Company will remain closed from 24th September 2019 to 30th September 2019 (both days inclusive) for the purpose of AGM & Dividend.

The 29th AGM Notice & Annual Report have been sent both in physical as well as electronic mode to all the members on 04th September 2019. The Notice as well as the Annual Report is also available on and can be downloaded from the Company's website. The Company is pleased to provide to all its members the facility to exercise their votes in respect of all the proposed business to be transacted at the AGM through remote e-voting facility provided by NSDL. The members are requested to note that the e-voting shall commence on 27.09.2019 (09.00 am) and end on 29.09.2019 (05.00 pm). Please note that e-voting shall not be allowed beyond the said date and time. Please visit <http://www.evoting.nsdl.com> to cast your vote through the e-voting system.

A person whose name appears in the register of members/beneficial owners as on cut-off date i.e. 24th September 2019 only shall be entitled to avail the facility of remote e-voting as well as voting at the meeting.

Any person who becomes a member of the company after dispatch of the notice of the AGM and holding shares as of the cut-off date may obtain the User-ID and password by sending a request at evoting@nsdl.co.in. The voting process at the AGM Venue will be conducted through physical ballot papers. A member may participate in the AGM even after exercising his right to vote through remote e-voting but shall not be allowed to vote again in the meeting.

A Member may request to the Company for a duplicate Annual Report, if so required. Any query or grievance in relation to voting by postal ballot including voting by electronic means may be addressed to the Name:- Ms. Monika Chawla Jaggia, Designation:- Company Secretary, Address:- LT Foods Limited, 4th Floor, MVL I-Park, Sector-15, Gurugram-122001, Haryana, email id- ir@ltgroup.in, Phone no-0124-3055100.

For LT Foods Limited
Sd/-
Monika Chawla Jaggia
Company Secretary
Membership No. F5150

Place: Gurugram
Date: 05th September 2019

ಶಿಬಿರಗಳಲ್ಲಿ ಆನೆಗಳ ಸಾವು ವಿಚಾರ ಸಿಬ್ಬಂದಿ, ವೈದ್ಯರ ನೇಮಕ ಹೈಕೋರ್ಟ್‌ಗೆ ಹೇಳಿಕೆ

ಬೆಂಗಳೂರು, ಸೆ.4: ರಾಜ್ಯದ ಆನೆ ಶಿಬಿರಗಳಲ್ಲಿ ಆನೆಗಳ ಸಾವನ್ನು ತಡೆಗಟ್ಟಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂಬಂಧಿಸಿದಂತೆ ಒಂದು ತಿಂಗಳಲ್ಲಿ ಎಲ್ಲ ಶಿಬಿರಗಳಿಗೆ ವೈದ್ಯರನ್ನು ಹಾಗೂ ಆಗತ್ಯ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಹೇಳಿಕೆ ನೀಡಿದೆ.

ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓ.ಹಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಾೀಶದಲ್ಲಿದ್ದ ನಡೆಯಿತು.

ವಕೀಲ ಅಮೃತೇಶ್ ವಾದಿಸಿ, ಆನೆಗಳ ಶಿಬಿರಗಳಲ್ಲಿ ರೌಡಿ ರಂಗ ಸೇರಿ ಒಟ್ಟು 11 ಆನೆಗಳು ಆರೋಗ್ಯ ಸಮಸ್ಯೆ ಸೇರಿ ಇನ್ನಿತರ ಕಾರಣಗಳಿಂದಾಗಿ ಸಾವನ್ನಪ್ಪಿವೆ. ಕಳೆದ ತಿಂಗಳೂ ಸ್ಥಳ ಬೈಲೆನಲ್ಲೂ ಆನೆಗಳ ಸಾವು ಮುಂದುವರಿದು ವಿಕಾರಣೆ ವೇಳೆ ಸೀಲೆಕ್ಟ್ ಸಲ್ಲಿಸಿ ಎಂದು ಅಮೃತೇಶ್ ಗೆ ಸೂಚಿಸಿತು. ಸರ್ಕಾರದ ಪರ ವಾದಿಸಿದ ವಕೀಲರು, ಒಂದು ತಿಂಗಳಲ್ಲಿ ವೈದ್ಯರನ್ನು, ಸಿಬ್ಬಂದಿಯನ್ನು ನೇಮಿಸಲಾಗುವುದು ಸೀಲೆಕ್ಟ್ ತಿಳಿಸಿದರು. ನ್ಯಾಯಾೀಶವು ವಕೀಲರ ವಾದವನ್ನು ಆರಿಸಿ, ವಿಚಾರಣೆಯನ್ನು ಮುಂದೂಡಿತು.

ಅರ್ಜಿಯಲ್ಲಿ ಏನಿದೆ: ಮೈಸೂರು, ಮಡಿಕೇರಿ, ಶಿವಮೊಗ್ಗ ಸೇರಿ ರಾಜ್ಯದ ಆನೆ ಶಿಬಿರಗಳಲ್ಲಿ ಆಹಾರ, ನೀರು ಮತ್ತು ಬೆಚ್ಚಿಟ್ಟ ಇಲ್ಲದ ಆನೆಗಳ ಸಾವನ್ನಪ್ಪಿವೆ. ಈ ಬಗ್ಗೆ ವಾಸ್ತವಾಂಶಗಳನ್ನು ತಿಳಿಸಿಕೊಳ್ಳಲು ಉನ್ನತ ಮಟ್ಟದ ಸಮಿತಿ ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರ ಕೋರಿಕೆ.


‘ಬಿಎಸ್‌ವೈ ಬಂಧನದ ವೇಳೆ ಕಾಂಗ್ರೆಸ್ ವಿಜಯೋತ್ಸವ’

ಬೆಂಗಳೂರು, ಸೆ.4: ಕೆ.ಟಿ.ಎಂ. ಬಿ.ಎಸ್. ಯಡಿಯೂರಪ್ಪ ಅವರ ಬಂಧನ ಆಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ವಿಜಯೋತ್ಸವ ಆಚರಿಸಿತು. ಅದರ, ನಾವು ಅಂತಹ ದ್ವೇಷದ ರಾಜಕಾರಣಿ ಮಾಡಿದ್ದು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು, ಕೆ.ಟಿ.ಎಂ. ಯಡಿಯೂರಪ್ಪನವರು ಜೈಲಿಗೆ ಹೋದಾಗ ಕಾಂಗ್ರೆಸ್ ನಾಯಕರು ಘನಾಕ ಸಿಡ್ಡಿ ವಿಜಯೋತ್ಸವ ಆಚರಿಸಿ ಸಿಟಿ ಹೆಂಡ್ಲಿಯರು ಅದರ, ಬಿಜೆಪಿ ಅಂತಹ ದ್ವೇಷದ ರಾಜಕಾರಣಿ ಮಾಡಿದ್ದು ಎಂದು ತಿಳಿಸಿದರು. ಬಿಜೆಪಿ ಯಾವುದೇ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿಲ್ಲ. ಕಾನೂನು ರೀತಿ ಈಗಿಡು ಮತ್ತು ಸಿಬ್ಬಿಬ ನಡೆದುಕೊಂಡಿದೆ ಎಂದು ಅವರು ತಿಳಿಸಿದರು.

ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಮೃತ ದೇಹ ಪತ್ತೆ

ಬೆಂಗಳೂರು, ಸೆ.4: ಕಳೆದ ಐದು ದಿನಗಳ ಹಿಂದೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಮೃತ ದೇಹವನ್ನು ಬುಧವಾರ ಆರ್.ಆರ್.ನಗರದ ಗೋಬಲ್ ವಿಲೇಜ್ ಕಾಲೇಜು ಬಳಿಯ ರಾಜಕಾಲುವೆಯಲ್ಲಿ ಬಿಬಿಎಂಪಿ ಹಾಗೂ ಆಗ್ರಿಹಾಸುಕ ದಳದ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.



ಪೊಲೀಸರಿಗೆ ದೂರು ನೀಡಿದ್ದರು. ರಾಜಕಾಲುವೆ ಬಳಿ ಇರುವ ಸಿಬ್ಬಂದಿ ಎಲ್ಲ ಕಡೆ ಹುಡುಕಿದರೂ ಸಿಗದ ಕಾರಣ ಪರಿಶೀಲಿಸಿದಾಗ ಬಾಲಕ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿರುವುದು ತಿಳಿದು ಬಂದಿತ್ತು.

ಕಾಲುವೆಯಲ್ಲಿ ಕೊಚ್ಚಿ ಹೋಗಿರುವುದು ತಿಳಿದು ಬಂದಿತ್ತು. ಶನಿವಾರದಿಂದ ಬಿಬಿಎಂಪಿ ಹಾಗೂ ಆಗ್ರಿ ಶಾಹುಕ ದಳದವರು ಬುಧವಾರ ಬಾಲಕನು ಹುಡುಕಾಟ ನಡೆಸಿದ್ದರೂ ದೇಹ ಪತ್ತೆಯಾಗಿ ರಲಿಲ್ಲ. ಬುಧವಾರ ಮಧ್ಯಾಹ್ನ ಪಾದರಾಯನಪುರಕ್ಕೆ ಏಳೆಂಟು ಕಿಲೋ ಮೀಟರ್ ದೂರದಲ್ಲಿದ್ದಾಗ ರಾಜಕಾಲುವೆಯಲ್ಲಿ ಮುಹಮ್ಮದ್ ರೈಡ್ ಮೃತದೇಹ ಪತ್ತೆಯಾಗಿದೆ.

ಕೆಂಪೇಗೌಡ ಜಯಂತಿಗೆ ವಿದ್ಯುಕ್ತ ಚಾಲನೆ

ಬೆಂಗಳೂರು, ಸೆ.4: ಬಿಬಿಎಂಪಿ ಕಚೇರಿ ಮುಂಭಾಗದ ನಾಡಪ್ರಭು ಕೆಂಪೇಗೌಡ ಹಾಗೂ ಲಕ್ಷ್ಮೀ ದೇವಮ್ಮ ಅವರ ಪ್ರತಿಮೆಗೆ ವೋಲರ್ ಗಂಗಾಂಬಿಕೆ ಆಯುಕ್ತ ಅನಿಲ್ ಕುಮಾರ್ ಮತ್ತಿತರರ ಮಾರಾಟಾಸಕ್ತಿ ಮಾಡುವ ಮೂಲಕ ಕೆಂಪೇಗೌಡ ದಿನಾಚರಣೆಗೆ ವಿದ್ಯುಕ್ತ ಚಾಲನೆ ನೀಡಿದರು.



ಪೊಲೀಸರಿಗೆ ದೂರು ನೀಡಿದ್ದರು. ರಾಜಕಾಲುವೆ ಬಳಿ ಇರುವ ಸಿಬ್ಬಂದಿ ಎಲ್ಲ ಕಡೆ ಹುಡುಕಿದರೂ ಸಿಗದ ಕಾರಣ ಪರಿಶೀಲಿಸಿದಾಗ ಬಾಲಕ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿರುವುದು ತಿಳಿದು ಬಂದಿತ್ತು.

ಅಲ್ಲದೆ, ಕೆಂಪೇಗೌಡರ ನಿರ್ಮಿಸಿದ 4 ಗಡಿ ಗೋಪುರಗಳಾದ ಲಾಲ್‌ಬಾಗ್, ಹಲಸೂರು ಕೆರೆ, ಕೆಂಪಾಂಬುಡಿ ಕೆರೆ, ಕೆಂಪೇಗೌಡ ಉದ್ಯಾನವನ (ಮೇಖ್ಲೆ ವೃತ್ತ) ದಿಂದ ಹೊರಟ ಕೆಂಪೇಗೌಡರ ದಿವ್ಯ ಜ್ಯೋತಿಯ ಮೆರವಣಿಗೆ ಮಧ್ಯಾಹ್ನ ಹೊತ್ತಿಗೆ ಬಿಬಿಎಂಪಿ ಕೇಂದ್ರ ಕಚೇರಿಗೆ ತಲುಪಿದಾಗ ವೋಲರ್ ಜ್ಯೋತಿಯನ್ನು ಬರ ಮಾಡಿ ಕೊಡಲರು.

ಮಗುವಿನ ಸಾವಿಗೆ ಬಿಬಿಎಂಪಿಯೇ ಹೊಣೆ: ಮೋಹನ್ ದಾಸರಿ

ಬೆಂಗಳೂರು, ಸೆ.4: ಗೋರಿಪಾಳ್ಯ ಪಾದರಾಯನಪುರದಲ್ಲಿ ಐದು ವರ್ಷದ ಮುಹಮ್ಮದ್ ರೈಡ್ ಎಂಬ ಬಾಲಕ ರಾಜಕಾಲುವೆಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ರೀತಿ ರಾಜಕಾಲುವೆಗೆ ಬಿದ್ದು ಪ್ರಾಣ ಕಳೆದುಕೊಂಡ ಪ್ರಕರಣ ಇದೇ ಮೊದಲೇನೂ ಅಲ್ಲ ಎಂದು ಆಗ್ರಿ ಪಕ್ಷದ ಬೆಂಗಳೂರು ಜಿಲ್ಲಾ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.

ಬಿಡು ಅಸುನೀಗಿದ್ದ ಘಟನೆ ನಡೆದಿತ್ತು. ಆಗಲೇ ಬಿಬಿಎಂಪಿ ಎಚ್ಚರಿಕೆಯಿಂದ ಜನಜನಿತ ಪ್ರದೇಶಗಳಲ್ಲಿರುವ ರಾಜಕಾಲುವೆಗಳಿಗೆ ತಡೆಗೋಡೆಗಳನ್ನು ನಿರ್ಮಿಸಬೇಕೆಂದು ಬಿಬಿಎಂಪಿಯ ಮೈಗುಳತನದಿಂದ ಮತ್ತೊಂದು ಮಗು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇನ್ನಾದರೂ ಬಿಬಿಎಂಪಿ ಎಚ್ಚರಿಕೆಯ ಮುಂದೆ ಇಂತಹ ಘಟನೆಗಳು ನಡೆಯದಂತೆ ಜನಜನಿತ ಪ್ರದೇಶದಲ್ಲಿ ಶೀಘ್ರವೇ ರಾಜಕಾಲುವೆಗಳನ್ನು ದುರಸ್ತಿ ಮಾಡಿ, ಎತ್ತರದ ತಡೆಗೋಡೆಗಳನ್ನು ನಿರ್ಮಿಸಬೇಕೆಂದು ಮೋಹನ್ ದಾಸರಿ ಪ್ರಕಟಿಸಿಯಲ್ಲಿ ಆಗ್ರಹಿಸಿದ್ದಾರೆ.

ಡಿ.ಸಿ.ಕಚೇರಿಗೆ ಹಾನಿ ಮಾಡಿದ ಪ್ರಕರಣ ಸಿ.ಟಿ.ರವಿ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು

ಬೆಂಗಳೂರು, ಸೆ.4: ಮರಳು ತೆಗೆಯಲು ಅವಕಾಶ ನೀಡುತ್ತಿಲ್ಲ ಎಂದು 2014ರಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಡಿ.ಸಿ.ಕಚೇರಿಗೆ ಹಾನಿ ಮಾಡಿದ ಆರೋಪ ಸಂಬಂಧ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹಾಗೂ ಇತರ ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿ ಆದೇಶಿಸಿದೆ.

ಪ್ರತಿಭಟನೆ ನಡೆಸಿ ಚಿಕ್ಕಮಗಳೂರು ಡಿ.ಸಿ.ಕಚೇರಿಗೆ ಮುತ್ತಿಗೆ ಹಾಕಿದ್ದರು. ಆದರೆ ಚಿಕ್ಕಮಗಳೂರು ಪೊಲೀಸರು ದಾಖಲಿಸಿ ತನಿಖೆ ನಡೆಸಿ ದೋಷಾರೋಪ ಪಟ್ಟ ಸಲ್ಲಿಕೆ ಮಾಡಿದ್ದಾರೆ. ಆದರೂ ಸಿ.ಟಿ.ರವಿ ಅವರನ್ನು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಪರಿಗಣಿಸಿ ಇದೊಂದು ರಾಜಕೀಯ ದುರುದ್ದೇಶದಿಂದ ದಾಖಲಾಗಿರುವ ಪ್ರಕರಣ ಎಂದು ಸೀಲೆಕ್ಟ್ ತಿಳಿಸಿದರು.

ಪ್ರತಿವಾದ ವಂದಿಸುವ ವೇಳೆ ಸರ್ಕಾರಿ ಪರ ವಕೀಲರು ಸರಿಯಾದ ರೀತಿ ಅಕ್ರೇಷನ್ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಸಚಿವ ಸಿ.ಟಿ.ರವಿ ಮೇಲೆ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿ ನ್ಯಾಯಾೀಶವು ಆದೇಶ ಹೊರಡಿಸಿತು.

ಶಬ್ದ ಮಾಲಿನ್ಯ ಉಪಕರಣ ಖರೀದಿ ಆದೇಶ ಪಾಲನೆಗೆ ಎಳೆಂಬ

ಬೆಂಗಳೂರು, ಸೆ.4: ಶಬ್ದ ಮಾಲಿನ್ಯ ಉಪಕರಣಗಳ ಖರೀದಿ ಮಾಡುವಂತೆ ಹೈಕೋರ್ಟ್ ನೀಡಿದ್ದ ಆದೇಶ ಪಾಲನೆಗೆ ಇರುವ ಸರಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತಂತೆ ಇಂದಿನಾಂಕದ ನಿರೀಕ್ಷಿಸಿದ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓ.ಹಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಾೀಶದಲ್ಲಿ ನಡೆಯಿತು.

ಮಾಲಿನ್ಯ ನಿರಂತರಣೆಗೆ ನಿಲ್ಲುವ ವಲಯಗಳ ರಚನೆ ಮಾಡುವಂತೆ ನಿರ್ದೇಶಿಸಿದ್ದರೂ ಅದನ್ನು ಪಾಲಿಸಿಲ್ಲ. ಈ ಬಗ್ಗೆ ಎಚ್ ಆದೇಶ ಖುದ್ದು ಹಾಜರಾಗಿ ವಿವರಣೆ ನೀಡಲಿ

Public Notice for Hathway Digital Private Limited regarding online recharge facility for subscribers. Includes contact information and terms of service.

ಬೆಂಗಳೂರಿನಲ್ಲಿ ಜಾರಿಯಾದ ಮೋಟಾರು ಕಾಯ್ದೆ ಭಾರೀ ದಂಡ, ವಾಹನ ಸವಾರರೇ ಎಚ್ಚರಿಕೆ!

ಬೆಂಗಳೂರು, ಸೆ.4: ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆ ಬೆಂಗಳೂರು ವ್ಯಾಪ್ತಿಯಲ್ಲಿ ಪರಿಷ್ಕೃತ ದಂಡದ ಮೊತ್ತ ಚಾಲನೆಗೆ ಬಂದಿದೆ.

ರಹಿತ ಚಾಲನೆಗೆ 1 ಸಾವಿರ ರೂ. ಜೊತೆಗೆ 3 ತಿಂಗಳು ಪರವಾನಗಿ ರದ್ದು. ಆರ್ಟಿ ದಾಖಲೆಯಿಲ್ಲದ ವಾಹನ ಬಳಸುವವರಿಗೆ 5 ಸಾವಿರ ರೂ. ದಂಡ. ಚಾಲನಾ ಲೈಸೆನ್ಸ್ ಇಲ್ಲದೆ, ವಾಹನ ಚಾಲನೆಗೆ 5 ಸಾವಿರ ರೂ., ರದ್ದುಗೊಳಿಸಿದ ಚಾಲನಾ ಲೈಸೆನ್ಸ್ ನೋಂದಿಗೆ ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡ ಕಟ್ಟಬೇಕಾಗಿದೆ.

ಉಲ್ಲಂಘಿಸಿದರೆ 25 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ದಂಡ. ಓವರ್ ಲೋಡ್ ಇದ್ದರೆ 20 ಸಾವಿರ ರೂ. ಮತ್ತು ಹೆಚ್ಚುವರೆಗೆ ಟರ್ನಿಗೆ 2 ಸಾವಿರ ರೂ.ನಂತೆ ದಂಡ ಪಾವತಿ ಮಾಡಬೇಕಾಗಿದೆ. ಅಷ್ಟೇ ಅಲ್ಲದೆ, ದಂಡದ ಜೊತೆಗೆ 3 ವರ್ಷ ಜೈಲು ಶಿಕ್ಷೆ ಹಾಗೂ ವಾಹನ ನೋಂದಣಿ ರದ್ದು ಆಗುವ ಸಾಧ್ಯತೆಗಳಿದ್ದು, ರಸ್ತೆ ಸಾರಿಗೆ ನಿಯಮಗಳು ಉಲ್ಲಂಘನೆ ಆಗದಂತೆ ನಡೆದುಕೊಳ್ಳಬೇಕೆಂದು ಎಂಡು ಸಂಚಾರ ಪೊಲೀಸರು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.

ಕೆ.ಸಿ.ವ್ಯಾಲಿ ಯೋಜನೆ ವಿಚಾರ ನಿರೀನ ಶುದ್ಧತೆ ಬಗ್ಗೆ ಮಾಹಿತಿ ನೀಡಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಸೆ.4: ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ವಿಚಾರಣೆ ಸಂಬಂಧಿಸಿದಂತೆ ನಿರೀನ ಶುದ್ಧತೆ ಬಗ್ಗೆ ಮಾಹಿತಿ ನೀಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಆ ಸಂಸ್ಥೆಯಿಂದ ನೀರು ಅಂತರ್ಜಲ ಸೇರುವುದರಿಂದ ಅದು ಕಲುಷಿತವಾಗುತ್ತದೆ, ಆ ನೀರಿನಲ್ಲಿ ಸೀಸ ಮತ್ತು ರಾಸಾಯನಿಕಗಳಿರುತ್ತವೆ. ನಮ್ಮಲ್ಲಿ ಬಳಕೆ ಮಾಡುತ್ತಿರುವ ನೀರು ಸಂಸ್ಕರಣೆ ತಂತ್ರಜ್ಞಾನ ಉನ್ನತ ಮಟ್ಟದಲ್ಲಿದ್ದು, ಮೊದಲೇ ಪೂರೈಕೆಯಾದ ಮುಖ್ಯ ನೈಟ್ರಿಕೋಯಿಕ್ ನೀರಿನಲ್ಲಿ ಈಗ ಸೀಸ ಮತ್ತು ಇತರ ರಾಸಾಯನಿಕ ಸೇರಿ ಅದು ವಿಷಕಾರಿಯಾಗುತ್ತದೆ. ಇದರಿಂದ, ಆ ಭಾಗದ ಸುಮಾರು 50 ಲಕ್ಷ ಜನರು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಸೀಲೆಕ್ಟ್ ತಿಳಿಸಿದರು.

ಸರ್ಕಾರದ ಪರ ವಾದಿಸಿದ ವಕೀಲರು, ಕೆ.ಸಿ.ವ್ಯಾಲಿ ನೀರಿನ ಶುದ್ಧತೆ ಬಗ್ಗೆ ಮಾಹಿತಿ ನೀಡಲು ಸಮಯಾವಕಾಶ ಬೇಕೆಂದು ಸೀಲೆಕ್ಟ್ ಮನವಿ ಮಾಡಿದರು. ವಕೀಲರ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾೀಶವು ಸಮಯಾವಕಾಶ ನೀಡಿ, ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿತು.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾಹಿತ್ಯ ಪರಿಷತ್‌ನಿಂದ 34 ಲಕ್ಷ ರೂ.ದೇಣಿಗೆ

ಬೆಂಗಳೂರು, ಸೆ.4: ಜಲಪ್ರವಯದಿಂದ ರಾಜ್ಯದಲ್ಲಿದ್ದ ಅಪಾರ ನಷ್ಟವುಂಟಾಗಿದ್ದು, ನೆರೆಸಂತ್ರಸ್ತರ ಸಹಾಯಾರ್ಥವಾಗಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 34 ಲಕ್ಷ ರೂ.ವನ್ನು ದೇಣಿಗೆ ನೀಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್‌ನ ಸಿಬ್ಬಂದಿಯ ಒಂದು ದಿನದ ವೇತನ, ಜಿಲ್ಲಾ ಕಸಾಪ ಘಟಕಗಳ ಅಧ್ಯಕ್ಷರು, ಕಸಾಪ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಂದ ದೇಣಿಗೆ ರೂಪದಲ್ಲಿ ಮುಖ್ಯಮಂತ್ರಿಗಳ ಪ್ರತಿವಿವೇಕ ಪರಿಹಾರ ನಿಧಿಗೆ 34 ಲಕ್ಷ ರೂ.ಗಳ ಚೆಕ್‌ನ್ನು ಕಸಾಪ ಅಧ್ಯಕ್ಷ ಡಾ.ಮನು ಬಳಗಾರ್

ನೇತೃತ್ವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಹಸ್ತಾಂತರಿಸಿದರು. ಗೌರವ ಕಾರ್ಯದರ್ಶಿ ರಾಜಶೇಖರ ಹತ್ತಗುಂದಿ, ಜಿಲ್ಲಾ ಕಸಾಪ ಅಧ್ಯಕ್ಷರಾದ ನಿಲಾವರ ಸುರೇಂದ್ರ ಅಡಿಗ, ಲಿಂಗಯ್ಯ ಹಿರೇಮಠ, ಶ್ರೀಶೈಲ ಕಿರಂತಕರಿ, ಬಿ.ಎಸ್. ವಿನಯ್, ಸಿದ್ದಪ್ಪ ಹೊಟ್ಟೆ, ರಾಜಶೇಖರ ಅಂಗಡಿ, ಸುರೇಶ ಚನೇಟ್ಟಿ, ಶರಣು ಗೋಗೇರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಪಘಾತ: ಎಎಸ್ಸೆ ಮತ್ತು ಬೆಂಗಳೂರು, ಸೆ.4: ಶರವೇಗವಾಗಿ ಬಂದ ಚಿಂಪೊ ಡಿಕ್ಕಿ ಹೊಡೆದು ಕರ್ನಾಟಕ ನಿರತ ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಎಎಸ್ಸೆ)ಯೊಬ್ಬರು ಮೃತಪಟ್ಟುರುವ ಘಟನೆ ಇಲ್ಲಿನ ಯಲಹಂಕ ಬಳಿ ನನ್ನೆ ರಾತ್ರಿ ನಡೆದಿದೆ.

ಯಲಹಂಕದ ಪೊಲೀಸ್ ವಸತಿ ನಿಲಯದಲ್ಲಿ ವಾಸಿಸುತ್ತಿದ್ದ ವೆಂಕಟರಾಮ (55) ಮೃತ ಎಎಸ್ಸೆ ಎಂದು ತಿಳಿದುಬಂದಿದೆ.

ಮಂಗಳವಾರ ರಾತ್ರಿ ವೇಳೆ ಕರ್ನಾಟಕ ಮೇಲೆ ಜಕ್ಕೂರು ಸರ್ವೆನ್ಸ್ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಚಿಂಪೊ ಡಿಕ್ಕಿ ಹೊಡೆದು ಪರಿಣಾಮ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವೆಂಕಟರಾಮ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.

ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು ಸೇರಿ ಮೂವರು ಮಕ್ಕಳಿದ್ದಾರೆ. ಪೊಲೀಸ್ ಇಲಾಖೆಯಿಂದ ಎಎಸ್ಸೆ ವರೆಗೆ 30 ವರ್ಷಗಳಿಗೂ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಯಲಹಂಕ ಸಂಚಾರ ಪೊಲೀಸರು, ಚಿಂಪೊ ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Table with multiple columns containing 'CHANGE OF NAME' notices for various individuals, including names, addresses, and notary details.